

The Transport Department has opened Call Centre for redressal of Grievances of General Public.

The Public can contact on the following Numbers / Social Media.

Provision of inbound customer support from 9 AM to 6 PM between Monday to Saturday (excluding Sundays and Government Holidays). The call centre will handle Grievances, Suggestions, etc coming from social media such as Whatsapp, Facebook, Twitter & email with calls on inbound help line.

The public can access the call centre through any of the following:-

Call Centre No:- 080-25136500

Whatsapp No:- 9449863459

email ID:- tdkarnataka@gmail.com

Twitter ID:- [@tdkarnataka](https://twitter.com/tdkarnataka)

Facebook Page

: <https://www.facebook.com/Transport-Department-Karnataka>

ಸಾರಿಗೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಆರ್‌ಟಿಒ ಕಛೇರಿಗಳಿಗೆ ಸಂಬಂಧಪಟ್ಟಂತೆ ದೂರುಗಳನ್ನು, ತಮ್ಮ ಕುಂದು-ಕೊರತೆಗಳು, ಅಹವಾಲು, ಸಲಹೆಗಳನ್ನು ಸಲ್ಲಿಸಲು 'ಕಾಲ್ ಸೆಂಟರ್' ಹಾಗೂ ಸಾಮಾಜಿಕ ಜಾಲತಾಣಗಳನ್ನು ತೆರೆಯಲಾಗಿದ್ದು, 'ಕಾಲ್ ಸೆಂಟರ್' ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ ಸಾಯಂಕಾಲ 6 ರವರೆಗೆ (ಭಾನುವಾರ ಮತ್ತು ಸರ್ಕಾರಿ ರಜೆಗಳನ್ನು ಹೊರತುಪಡಿಸಿ) ಕಾರ್ಯ ನಿರ್ವಹಿಸುವುದು. ಕಾಲ್ ಸೆಂಟರ್ ಸಂಖ್ಯೆ ಮತ್ತು ಸಾಮಾಜಿಕ ಜಾಲತಾಣಗಳ ಮಾಹಿತಿಯ ವಿವರಗಳು ಈ ಕೆಳಗಿನಂತಿವೆ.

ಕಾಲ್ ಸೆಂಟರ್ ಸಂಖ್ಯೆ : 080-25136500

ವಾಟ್ಸಾಪ್ ಸಂಖ್ಯೆ : 9449863459

ಇ-ಮೇಲ್ ಐಡಿ : tdkarnataka@gmail.com

ಫೇಸ್‌ಬುಕ್ ಪೇಜ್ : <https://www.facebook.com/Transport-Department-Karnataka>

ಟ್ವಿಟರ್ ಐಡಿ : @tdkarnataka (tdkarnataka@gmail.com)